

ಸಂಗೊಳ್ಳಿ ರಾಯಣ್ಣ ರೈತಾಪಿ ಹೋರಾಟ: ಅಧಿಕಾರಶಾಹಿ ಮತ್ತು ಜಾತಿ ವೈಷಮ್ಯತೆಯ ಕಥನ

ನರಸಿಂಹಮೂರ್ತಿ ಟಿ. ಎಸ್. *

*ಸಂಕೋಧನಾ ವಿದ್ಯಾರ್ಥಿ, ಜರ್ನಲ್ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸಾರಾಂಶ: (Abstract)

ಈ ಪ್ರಬಂಧ ಕರ್ತೃರು ಪತನ ನಂತರದ ರಾಯಣ್ಣನ ಹೋರಾಟದ ಕುರಿತು ಕೇಂದ್ರೀಕರಿಸಲಾಗಿದೆ. ಪ್ರತಿಭಟನೆಯಲ್ಲಿ ಅಧಿಕಾರಶಾಹಿ ವೈವಿಧ್ಯತೆಯಲ್ಲಿನ ದೇಶಿ ಗ್ರಂಥಗಳ ಪ್ರಾಬಿಲ್ಯತೆ ಹಾಗೂ ಅದರಲ್ಲಿನ ಜಾತಿ ವೈಷಮ್ಯತೆಯನ್ನು ಸಾಂಬಂಧಿಸುತ್ತಿದ್ದು. ಈ ಎರಡು ವಿಷಯಗಳು ರಾಯಣ್ಣನ ಹೋರಾಟದಲ್ಲಿ ಕಂಡು ಬರುವ ಪ್ರಧಾನ ಅಂಶಗಳಾಗಿವೆ. ಇವುಗಳು ಹೋರಾಟವನ್ನು ಉದ್ದೇಶಿಸುವ ಹಾಗೂ ಅಂತ್ಯ ಮಾಡುವ ಶಕ್ತಿಯಾಗಿ ಪರಿಣಾಮಿಸುವಂತಹ ಸೂಕ್ತವಾದ ಕಾರಣಗಳಾಗಿವೆ. ಹೋರಾಟಗಳಲ್ಲಿ ಅಧಿಕಾರಶಾಹಿ ಹಾಗೂ ಜಾತಿ ವೈಷಮ್ಯತೆಯನ್ನು ಅಲ್ಲಲ್ಲಿ ಚರ್ಚಿಸಿದರು ಪರಿಮಾಣವಾಗಿ ಚರ್ಚಿಸಿಲ್ಲ. ವಸಾಹತುಶಾಹಿ ವೈವಿಧ್ಯತೆಯಲ್ಲಿ ಪ್ರಬಲವಾಗಿರುವ ಜಾತಿಗಳು ಅಧಿಕಾರವನ್ನು ಆಕ್ರಮಿಸಿ ಹಾಗೂ ಸ್ಥಿರವಾದ ಆಡಳಿತ ನಿಯೋಗಿಗಳಾಗಿ ಕಾರ್ಯನಿರ್ವಹಿಸಿದರು. ಈ ಪ್ರಬಂಧದಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟದಲ್ಲಿ ಅಧಿಕಾರ ಹಾಗೂ ಜಾತಿ ವೈಷಮ್ಯತೆಗಳ ಸೂಕ್ತವಾದ ಅಂಶಗಳ ಜೊತೆಗೆ ಆಧುನಿಕತೆಯೊಂದಿಗೆ ಚರ್ಚಿಸುವ ಪ್ರಯತ್ನ ಮಾಡಲಾಗಿದೆ.

ಮುಖ್ಯಪದಗಳು (Keywords): ಸಂಗೊಳ್ಳಿ ರಾಯಣ್ಣ, ರೈತಾಪಿ ಹೋರಾಟ, ಜಾತಿ ವೈಷಮ್ಯತೆ.

ಪೀಠಿಕೆ

ರೈತಾಪಿ ಪ್ರತಿಭಟನೆಗಳ ಬಗ್ಗೆ ಅವಿಲ ಭಾರತೀಯ ಮಟ್ಟದಲ್ಲಿ ರಣಜಿತ್ ಗುಹಾರವರು ರೈತಾಪಿ ಪ್ರತಿಭಟನೆಗಳಲ್ಲಿ ಕಂಡು ಬರುವ ಪ್ರಾಧಿಕ ಅಂಶಗಳನ್ನು ವಿಶೇಷಿಸುವ ಸಂದರ್ಭದಲ್ಲಿ ಅಧಿಕಾರಶಾಹಿ ವೈವಿಧ್ಯ ಹಾಗೂ ಜಾತಿ ಸಮುದಾಯಗಳ ಬಗ್ಗೆ ವಿಶೇಷವಾಗಿ ಚರ್ಚಿಸಿದ್ದಾರೆ.¹ ಆದರೆ ಕನಾಟಕದಲ್ಲಿ ನಡೆದ ರೈತಾಪಿ ಪ್ರತಿಭಟನೆಗಳಲ್ಲಿ ಗುಹಾರವರು ಚರ್ಚಿಸಿದ ರೀತಿಗಿಂತ ಭಿನ್ನವಾಗಿದೆ ಎಂದು ಹೇಳಬಹುದಾಗಿದೆ. ಅವಿಲ ಭಾರತೀಯ ಮಟ್ಟದಲ್ಲಿ ರಣಜಿತ್ ಗುಹಾ, ಎರಿಕ್ ಸ್ಟ್ರೋಕ್ಸ್, ಡೇವಿಡ್ ಅನಾರ್ಲ್, ಪಾರ್ಥ ಚಟ್ಟರ್ಜೀ, ಗೌತಮ್ ಭದ್ರಾ, ದೀಪೇಶ್ ಚಕ್ರವರ್ತಿ, ಜಾನ್ಸನ್‌ಎಂದ್ರ ಪಾಂಡೆ, ಡೇವಿಡ್ ಹಾಡ್ವಿನ್, ಗಾಯಿತ್ರಿ ಚಕ್ರವರ್ತಿ ಸ್ನಿಮಾಕ್ ಹೀಗೆ ಮುಂತಾದ ಪ್ರಮುಖ ವಿದ್ಯಾಂಸರು ಭಾರತೀಯ ರೈತ ಹೋರಾಟಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ಕನ್ನಡದ ಬರಹಗಳಲ್ಲಿ ಶ್ರೀಮಾಂಜ್ಞಾ, ಮುಜಾಫರ್ ಅಸ್ಸಾದಿ, ಸೆಬಾಸ್ಟಿನ್ ಜೋಸ್‌ಪ್ರೋ, ವಿಜಯ್ ಪೊಣಿಷ್ಟ್ ತಂಬಂಡ, ಎಂ.ಜಿ.ನಾಗರಾಜ, ರಾಮಭಟ್ ರವರ ಪ್ರಮುಖವಾದ ವಿದ್ಯಾಂಸರಾಗಿದ್ದಾರೆ.

Please cite this article as: ನರಸಿಂಹ ಮೂರ್ತಿ ಟಿ.ಎಸ್. (2023). ಸಂಗೊಳ್ಳಿ ರಾಯಣ್ಣ ರೈತಾಪಿ ಹೋರಾಟ: ಅಧಿಕಾರಶಾಹಿ ಮತ್ತು ಜಾತಿ ವೈಷಮ್ಯತೆಯ ಕಥನ. ಪ್ರತಿಬಂಧ: ಮಲ್ಲಿಕೆಸ್ಟ್ರಾನರಿ ಕನ್ನಡ ರೀಸರ್ಚ್ ಇನ್ಸ್ಟಿಟ್ಯೂಟ್ ಇನ್‌ಎಂಎಸ್‌ಆರ್‌ಡಿ, 5(2). ಪು.ಸಂ. 84-91

ಕಿತ್ತಲಾಗಿ ಪತನ ನಂತರ ರೈತಾಗಿ ಸಮುದಾಯವು ಶೋಷಣಾತ್ಮಕ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಸ್ಥಳೀಯ ರಾಜಕೀಯ ನಾಯಕತ್ವದ ಪ್ರತಿನಿಧಿಕತ್ವವಾಗಿ ರಾಯಣನನ್ನು ನಾಯಕನೆಂದು ನಿರ್ಧರಿತ. ಈ ಮೂಲಕ ರೈತಾಗಿ ಸಮುದಾಯದ ಬೆಂಬಲದೊಂದಿಗೆ ಹೋರಾಟವನ್ನು ಆರಂಭಿಸಿದನು. ಈ ಹೋರಾಟದಲ್ಲಿ ಆಧಿಕಾರವನ್ನು ಹೊಂದಿರುವ ವಲಯ ಹಾಗೂ ಜಾತಿ ವ್ಯಾಪ್ತಮ್ಯತೆಗಳಿಂದ ಕೂಡಿರುವ ಸಂಗತಿಗಳಾಗಿವೆ. ಇವು ಹೋರಾಟಗಳ ಆರಂಭಕ್ಕೆ ಹಾಗೂ ಅಂತ್ಯಕ್ಕೆ ಕಾರಣವಾಗುವ ಅಂಶವಾಗಿವೆ. ಇಂತಹ ಸೂಕ್ತವಾದ ವಿಷಯಗಳು ರಾಯಣನ ಹೋರಾಟದಲ್ಲಿ ಕಾಣಬಹುದಾಗಿದೆ.

ಕಿತ್ತಲಾಗಿ ಸಂಸ್ಥಾನ ಹಾಗೂ ನಂತರದ ಸಮಯದಲ್ಲಿ ಗ್ರಾಮಸಮುದಾಯದವರ ಪಾತ್ರ ಮಹತ್ವವಾಗಿದೆ. ವಸಾಹತುಶಾಹಿಯ ಆಡಳಿತಾತ್ಮಕ ದೃಷ್ಟಿಯಿಂದ ಪೂರ್ವ ಪ್ರಮಾಣದಲ್ಲಿ ವ್ಯವಸ್ಥೆಯನ್ನು ನಿಯಂತ್ರಣ ಮಾಡಲಾಗುವುದಿಲ್ಲ. ಬದಲಾಗಿ ಆ ವ್ಯವಸ್ಥೆಯ ಸ್ಥಳೀಯ ಗ್ರಾಮಸಮುದಾಯ ಮೇಲೆ ನಿಯಂತ್ರಣವನ್ನು ನಿಯಂತ್ರಿಸುವ ಮೂಲಕ ಆಡಳಿತವನ್ನು ಮುಂದುವರೆಸಿದರು. ಈ ಕಾರಣಗಳಿಂದಾಗಿ ಬ್ರಿಟಿಷರು ಗ್ರಾಮ ಆಧಿಕಾರಿಗಳನ್ನು ಕಿತ್ತು ಹಾಕಲು ಸಾಧ್ಯವಾಗಲಿಲ್ಲ. ಬದಲಿಗೆ ಆಧಿಕಾರಿಗಳನ್ನು ಆ ಸ್ಥಾನದಲ್ಲಿ ಮುಂದುವರೆಸಿ, ವ್ಯವಸ್ಥೆಯ ಮೇಲೆ ನಿಯಂತ್ರಣವನ್ನು ಸಾಧಿಸಿದರು. ಬ್ರಿಟಿಷರು ಸಂಸ್ಥಾನಗಳನ್ನು ವಶಪಡಿಸಿಕೊಂಡರು ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ ಹುದ್ದೆಗಳ ಮೇಲೆ ಗ್ರಾಮಸಮುದಾಯದವರನ್ನು ನೇಮಿಸಿ ತನ್ನ ಪರಿಸರವನ್ನು ಸೃಷ್ಟಿಸಿಕೊಂಡರು. ಉದಾಹರಣೆಗೆ ದಿವಾನರು ಹಾಗೂ ಕಂದಾಯ ಆಧಿಕಾರಿಗಳು. ಇವು ಮೇಲ್ವಿಚೆಯಿಂದ ಕೆಳದಜ್ರಯ ಆಧಿಕಾರಿಗಳವರೆಗೂ ಶ್ರೇಣಿಕೃತ ನಿಯಂತ್ರಣವನ್ನು ಹೊಂದಿರುತ್ತದೆ. ಇದೆ ರೀತಿ ಕಿತ್ತಲಾಗಿನಲ್ಲಿ ಕಾಣಬಹುದು. ಕಿತ್ತಲಾಗಿ ಪತನ ನಂತರ ಗ್ರಾಮಗಳ ರೈತರ ಮೇಲೆ ದೌಜನ್ಯ, ದಬ್ಬಾಳಿಕೆ, ಹೆಚ್ಚಿನ ಕಂದಾಯ ವಿಧಿಸುವಿಕೆಯಿಂದ ರೈತಾಗಿ ಸಮುದಾಯದ ಮೇಲೆ ದುಷ್ಪರಿಣಾಮವನ್ನು ಬೀರಿತ್ತು. ಇಂತಹ ಶೋಷಣಾತ್ಮಕ ವ್ಯವಸ್ಥೆಯ ವಿರುದ್ಧ ರಾಯಣ ರೈತಾಗಿ ಸಮುದಾಯದ ಬೆಂಬಲದೊಂದಿಗೆ ಆಧಿಕಾರಿಶಾಹಿಯ ವಿರುದ್ಧ ಪ್ರತಿಭಟನೆಯನ್ನು ನಾಯಕನ್ನು ಈ ವ್ಯಾಪಾರದಲ್ಲಿ ಹೆಚ್ಚಾಗಿ ಲಾವಣಿಗಳಲ್ಲಿ ಕಾಣಬಹುದು. ಇಟಲಿಯ ಗ್ರಾಂತಿಯು ರೈತರು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಜೀವಂತವಿರುವ ಶಕ್ತಿ ಎಂದೆನ್ನುತ್ತಾನೆ. ಈ ಶಕ್ತಿಯನ್ನು ಅಧ್ಯಕ್ಷ ಮಾಡಿಕೊಳ್ಳುವುದಕ್ಕೆ ಬಹಳ ಎಚ್ಚರಿಕೆಯ ವಿಮರ್ಶೆ, ಅವಲೋಕನ ಅಗತ್ಯ ಎನ್ನುತ್ತಾನೆ. ಈ ಹಿನ್ನಲೆಯಲ್ಲಿ ಜನರ ನಂಬಿಕೆಗಳನ್ನು ಮತ್ತು ಜನಪದವನ್ನು ತೆಗೆದುಕೊಳ್ಳಲು ಸೂಕ್ತವೆಂದು ಸಲಹೆ ಮಾಡಿದ್ದಾನೆ.²

ರಾಯಣನು ಸಂಗೂಳಿ ಗ್ರಾಮದ ಓಲೆಕಾರ. ತಂದೆ ಭರಮಣ್ಣ, ತಾಯಿ ಕೆಂಜವ್ವು ಹೆಂಡತಿ ಮಲ್ಲವ್ವು ಮಗ ಹನುಮಂತ ಇದ್ದರು. 15.08.1796ರಲ್ಲಿ ಹುಟ್ಟಿದ ರಾಯಣ 30.12.1830ರಂದು ಕಾಲವಾಗುತ್ತಾನೆ. ರಾಯಣನ ಕುರಿತು ತಿ.ತಾ.ಶರ್ಮಾರವರು ಹೇಳುವಂತೆ, ರಾಯಣನೆಂದೂ ರಾಜ ವಂಶಕ್ಕೆ ಸೇರಿದವನಲ್ಲ, ಶ್ರೀಮಂತ ವರ್ಗದವರೂ ಅಲ್ಲ, ಸಾಮಾನ್ಯ ಪ್ರಜೆ. ವಂಶಪಾರಂಪರ್ಯವಾಗಿ

ಗ್ರಾಮದ ತಳವಾರಿಕೆ ಅವನ ವೃತ್ತಿ ಎಂದಿದ್ದಾರೆ.³ ಕಿತ್ತಲ್ಲು ಪರವಾಗಿ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದನು. ಕಿತ್ತಲ್ಲು ಸಂಸ್ಥಾನದ ಪತನ ನಂತರ ತನ್ನ ಸ್ವಾತ್ಮಮಾದ ಸಂಗೊಳಿಸಿರುತ್ತಿರುತ್ತಾನ್ನು ಮುಂದುವರೆಸಿದನು. ಸಂಗೊಳಿಸಿರುತ್ತಿರುತ್ತಾನ್ನು ಬಂದು ಓಲೆಕಾರ ಮುದ್ದೆಯನ್ನು ಮುಂದುವರೆಸಿದನು. ಸಂಗೊಳಿಸಿರುತ್ತಾನ್ನು ಕುಲಕರ್ಣಿ ಬಾಳಪ್ಪ ರೈತರನ್ನು ಶೋಷಣೆ ಮಾಡುವುದು, ತಳ ಸಮುದಾಯಗಳ ಮೇಲೆ ಗುಲಾಮಿಗಿರಿಯ ವರ್ತನೆಯನ್ನು ಮಾಡುವ ಪ್ರವೃತ್ತಿಯವನು. ಆದರೆ ಸಾಫಿಮಾನಿಯಾದ ರಾಯಣ್ಣ ಇಂತಹ ಗುಲಾಮಿಗಿರಿಯ ವರ್ತನೆಗಳಿಗೆ ಮಣಿಯುವ ಸ್ವಭಾವದವನಲ್ಲ. ಕುಲಕರ್ಣಿ ಮಲಪ್ರಭಾ ನದಿಯಲ್ಲಿ ಸ್ವಾನಮಾಡಿ ಪಂಚೆ ಹೊಗೆಯುವಂತೆ ರಾಯಣ್ಣನಿಗೆ ಹೇಳಿದಾಗ, ಕೋಪಗೊಂಡು ಪ್ರತಿಭಟಿಸಿದನು. ಈ ಪಟನೆಯ ಕುರಿತು ತಿಳಿಸುವ ಲಾಖಣಿ:

ಹಳಬ್ದ ಮುಂದ ಮಾಡಿಕೊಂಡು ಶಂಖಾರದಿಂದ ಹೊಂಟನಷ್ಟ
 ಮಲಪ್ರಭ ಹೊಳಿಯಾಗ ಸ್ವಾನ ನಡೆದಿತ್ತ ಎಂಕಪ್ಪಂದ
 ಸ್ವಾನ ಮಾಡಿಕೊಂಡು ಹೊರಗ ಬಂದ ಮಂತ್ರ ಓದುತ್ತಾ
 ಕುಲಕರ್ಣಿ ಎಂಕಪ್ಪಂದರು ರಾಯಗ ಕರದು ಹೇಳತಾರ
 ಕಳದ ವಲ್ಲೀ ಒಗಿಯೋ ರಾಯಾ ವ್ಯಾಳೆ ಬಾಳಾತಾ
 ಈ ಮಾತು ಕೇಳಿ ರಾಯಣ್ಣ ಅಂತಾನ ಸೊಕ್ಕ ಹೆಚ್ಚಾಯ್ತು ಬಾಳ್ಜ್ಞಾ ನಿಂದ
 ಜಲೋ ಬಹದ್ದೂರ ಮಡುಗಗ ಎಂಥ ಜಾಕ್ರಿ ನೇಮಿಸಿದ ಗುಣವಂತಾ
 ಕರಕರ ವಲ್ಲು ತಿಂದು ಕುಲಕರ್ಣಿಗೆ ಹೇಳುತ್ತಾನ
 ಮಡಸ ಬ್ರಾಹ್ಮಣ ಹೊಲಸ ಜಾಕ್ರಿ ಶಾಕೋ ಇವತ್ತು
 ಕುಲಕರ್ಣಿ ಸಿಂಗಿದ್ದು ನಡೆದ ರಾಯಗ ಬಹಳ ಜೀಕೋತ (ಬಡಿಗೇರ, 2000)

ಈ ಲಾಖಣಿಯಲ್ಲಿ ಕುಲಕರ್ಣಿಯ ಹೆಸರು ಬಾಳಪ್ಪನ ಬದಲಿಗೆ ಎಂಕಪ್ಪ ಎಂದಾಗಿದೆ. ಓಲೆಕಾರನಾದವ ಉರ ಚಾಕರಿ ಮಾಡಬಲ್ಲನೇ ಹೊರತು, ಗುಲಾಮತನದ ಹೀನಕಾಯ್ದ ಮಾಡಲಾರ ಎನ್ನುವ ಸಂದೇಶ ನೀಡುವ ರಾಯಣ್ಣ ತಳಸಮುದಾಯದ ಅಂತರ್ಗತವಾಗಿರುವ ಪ್ರತಿಭಟನಾ ಮನೋಧರ್ಮವನ್ನು ಎಚ್ಚರಿಸಿದನು.

ಹೇಣಿ ಹೆಲಗಸಿನಂಥ ಜೋಡಿ ಜಾತಿಯ ಬಾಳಪ್ಪ
 ನೋಡಿಕೊಳ್ಳೋ ನಿನ್ನ ಮನಿಮಾರ
 ಬೆದರಿಸಿ ತಿಂದ್ಲೋ ರೈತರನ್ನೆಲ್ಲ
 ಬೆದರಿಸಿಕೊಂಡು ಇಲ್ಲಿಯತನಕ
 ಒದರಸತ್ತಿನೋ ಬಿಡತೇನ ಜೀವದಾನ. (ನಿಂಗಣ್ಣ, 1975)

ಕುಲಕರ್ಣಿ ಬಾಳಪ್ಪನಿಗೆ ರಾಯಣ್ಣ ಹಾಕುವ ಪ್ರತಿ ಸವಾಲು ತಳಸಮುದಾಯದ ಸ್ವಾಭಾವಿಕಾನದ ತೀವ್ರತೆಯನ್ನು ಹೇಳುವಂಥದ್ದಾಗಿದೆ. ಗ್ರಾಮದ ರೈತರನ್ನು ಬೆದರಿಸಿ, ಹೆಚ್ಚಿನ ಕಂದಾಯವನ್ನು ಸಂಗ್ರಹಿಸುವ ಮೂಲಕ ಶೋಷಣೆ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತಾರೆ. ತನ್ನ ಸ್ವಾಧ್ಯ ಸಾಧನೆಗಾಗಿ ಅಧಿಕಾರ

ದುರುಪಯೋಗ, ಸ್ವಾಜನಪ್ಪಕ್ಕಪಾತ ಹಾಗೂ ನಿಸ್ಪಹಾಯಕ ಜನರ ಮೇಲೆ ದಬ್ಬಳಿಕೆ, ಕರುಕುಳ ಇಂಥ ಸಂಗತಿಗಳು ಜನರನ್ನು ಪ್ರತಿಭಟನೆಗೆ ಪ್ರೇರೇಟಿಸುತ್ತವೆ.

ಸೇಡಿಗಾಗಿ ಕಾಯುತ್ತಿದ್ದ ಕುಲಕರ್ಮೀ ಬ್ರಿಟಿಷರಿಗೆ ರಾಯಣ್ಣನ ಭೂಮಿಯ ಕುರಿತು ತಿಳಿಸುತ್ತಾನೆ. ಆಗ ಬ್ರಿಟಿಷರು ಜಮಿನಿನ ಕಂದಾಯವನ್ನು ವಸೂಲಿ ಮಾಡುವಂತೆ ತಿಳಿಸಿದಾಗ, ಕುಲಕರ್ಮೀ ರಾಯಣ್ಣನ ಮನೆಗೆ ಹೋಗಿ ದೋಜನ್ಯದಿಂದ ಕಂದಾಯವನ್ನು ಕೇಳುತ್ತಾನೆ. ಆಗ ರಾಯಣ್ಣ ಮನೆಯಲ್ಲಿರುವ ಹೋರಿಗಳನ್ನು ಮಾರಿ ಕಂದಾಯವನ್ನು ಕಟ್ಟುತ್ತಾನೆಂದು ತಿಳಿಸುತ್ತಾನೆ.

ನಾಲ್ಕುಮಂದಿ ಹಳೆಬರಿಗಿ ರಾಯಣ್ಣ ಕೈಮುಗಿದ
ಹೇಳತನಾನ ಮಾಡಬೇಡ್‌ಲ್ರೋ ನಮ್ಮೆನ್ನ ಅಬರುಗೇಡಾ
ಮನ್ಯಾಗ ಹೋರಿ ಅದಾಪೋ ಜಲೋ ಜೋಡಾ
ನಾಳೆ ಕಿತ್ತಿರ ಸಂಗತಿಗೆ ಹೋಗಿ ಆತುರದಿಂದಲಿ
ಮಾರಿಕೊಂಡು ಹಾಳೆ ಜೊಡತೆವ್ರೋ ಅಂತಾ ದೋಡತಂದ
ಇಪ್ಪ ಹೇಳತಾಗಲಿ ದೂತಾಡಿದರ ಅಲ್ಲೊ ಪಾಡಾ
ಕಂಣ್ಣೇರು ಸುರಿಸುತ ರಾಯಾ ಎರಡು ಹೋರಿ ಕಂಣ್ಣೇ
ಉಷ್ಣಿ ಕೈಲೆ ಕತ್ತಿ ಹಿಡುದ ಸ್ತುತಿದನಡಾ ಅವರ
ತಾಯಿ ಅಂತಾಳೋ ರಾಯಾ ಹೋಗ ಬೇಡ್‌ಲ್ಯಾ
ಸುಮ್ಮನಿರ ಹಡೆಪ್ಪ ನೀನು ಹಮ್ಮ ಬಾಳ
ಪುಲಕರ್ಮೀಯರು ಹಾಳೇದ ರೂಪಾಯಿ ತಂದ ಕೊಡುವೆನು
ತುಂತ ಹಿಂದಗಡೆ ಪುಲಕರ್ಮೀ ಮನಿ ಸಿಡುದು ಲಿಚಿತ (ರಾಜಪ್ಪ, 1973).

ಪುಲಕರ್ಮೀಯ ಒತ್ತಾಯ ಹೇರುವ ದಮನಿತ ಪ್ರವೃತ್ತಿಯನ್ನು ಪ್ರದರ್ಶಿಸಿದ ಬಾಳಪ್ಪನಿಗೆ ರಾಯಣ್ಣನು ಸಮಧಾನ ಜಿತ್ತದಿಂದ ಮನೆಯ ಪ್ರಾಣಿಗಳನ್ನು ಮಾರಿ ಕಂದಾಯ ಕಟ್ಟುವ ಫಟನೆ ಶ್ರಮಿಕ ಸಮುದಾಯದ ಸ್ವಾಧಿಮಾನವನ್ನು ಪ್ರತಿಬಿಂಬಿಸುತ್ತದೆ.

ಧೀರ ಪುಲಕರ್ಮೀ ಬಂಡಾಗ ವಾರಂಟದ ವಾಯಿತ
ಸತ್ತ್ರಾ ಮೀರಿತೆಂತ ರಾಯನ ಮನೆಗೆ ಶಮನಾಸ ಹಜ್ಜಿದ
ರಾಯ ತಂದಿ ಭರಮಂಜನ ಕಂಣಾಗ ನೀರ ತಂದ ನಾಳೆ
ಪಾಳೆ ಜೊಡುತ್ತೇವೆ ಅಂತಾ ಹಾದ ಹಿಡಿದು ಹೇಳಿದ
ಕರುಣ ಬರಲೀಲ್ ಪುಲಕರ್ಮೀಗೆ ಹಿತ್ತಾಟ್ಟನ ಪರಕುರಿಯಿಂದ
ಜೋರಿಲೆ ನಗುಸುತ ಭರಮಂಜನ ಜಾವಡಿಗೆ ಬಯ್ದು ಜಂಡ
ಬಗ್ಗಿಸಿ ಡುಬ್ಬದ ದೋಡ್ಡ ಕಲ್ಲು ಹೇರಿದಾ (ಮೂಗಿ, 1951)

ರಾಯಣನಿಲ್ಲದ ಸಮಯ ನೋಡಿ ದೊಡನ್ಯು ಎಸಗುತ್ತಾನೆ. ತಂದೆ ಭರಮಣ ಕುಲಕೌಶಿಯ ಪಾದ ಹಿಡಿದು ನಾಳೆ ಪಾಳಿ(ತೆರಿಗೆ) ಕಟ್ಟುತ್ತಾನೆಂದು ಬೇಡಿದನು. ಕರುಣೆ ತೋರದ ಕುಲಕೌಶಿ ಭರಮಣನನ್ನು ಚಾವಡಿಗೆ ಕರೆದುಕೊಂಡು ಹೋಗಿ ಬೆನ್ನ ಮೇಲೆ ಕಲ್ಲನ್ನು ಹೇರಿದನು (ಕೆಲವೊಂದು ಲಾವಣಿಗಳಲ್ಲಿ ಭರಮಣನ ಸಾಫನವನ್ನು ತಾಯಿ ಕೆಂಚ್ಯಾನೆಂದು ಹೇಳಲಾಗಿದೆ). ರಾಯಣ ಪಾಳಿಯನ್ನು ಕಟ್ಟಿ ಮನೆಗೆ ಬಂದಾಗ ತಾಯಿ ನಡೆದ ವಿಷಯವನ್ನು ತಿಳಿಸಿದಳು. ಆಗ ಕುಲಕೌಶಿಯ ವರ್ತನೆಯನ್ನು ಪ್ರತಿಭಟಿಸಿದನು. ಕುಲಕೌಶಿಯ ಮನೆಯ ಮೇಲೆ ದಾಳಿ ಮಾಡಿ, ಅವನ ಹೊಲದ ಬೆಳೆಗಳಿಗೆ ಬೆಂಕಿ ಹಜ್ಜೆ ತನ್ನ ಹೋರಾಟವನ್ನು ಆರಂಭಿಸಿದನು. ಈ ಪ್ರತಿರೋಧ ಆಧಿಕಾರಿಶಾಹಿ ವರ್ಗದಿಂದ ವಸಾಹತುಶಾಹಿಯ ವಿರುದ್ಧ ನಡೆದ ದೊಡ್ಡ ಮಟ್ಟದ ಹೋರಾಟವಾಗಿದೆ.⁴

ರಾಯಣ 1829ರಂದು ಬೀಡಿಯ ಮಾಮಲೆದಾರನ ಕಾವೇರಿಯ ಮೇಲೆ ತನ್ನ ಮೊದಲ ದಾಳಿಯನ್ನು ಮಾಡಿದನು. ನಂತರ ಖಾನಪುರ, ಸಂಪಗಾಂವಿ, ಕಿತ್ತಳ್ಲರು ಹೀಗೆ ಮುಂತಾದ ಕಾವೇರಿಗಳ ಮೇಲೆ ದಾಳಿ ಮಾಡಿದನು. ಇದಕ್ಕೆ ಇದು ಗ್ರಾಮದ ರ್ಯಾತರು ಬೆಂಬಲ ನೀಡಿದರು. ಹಾಗೇ ಮಲೆನಾಡಿನಿಂದ ಸಾವಿರ ರ್ಯಾತರು ಬೆಂಬಲಕ್ಕೆ ಬಂದರು. ಈ ವಸಾಹತುಶಾಹಿ ಶಕ್ತಿಯ ವಿರುದ್ಧ ಸ್ವೇಚ್ಛಾದ ಬೆಂಬಲಕ್ಕಾಗಿ ಸುರಪುರ ಅರಸನಿಗೆ ತನ್ನ ಶಕ್ತಿ ಸಾಮಾಧ್ಯ ತೋರಿಸಿ ದಂಡು ಸಂಪಾದಿಸಿದ್ದನು. ಮಂಡಲ ಹುಬ್ಬಳ್ಳಿ ಬಸವ ಹೀಗೆ ವರ್ಣಿಸಿರುತ್ತಾನೆ.

ಧೀರ ಹೋದೋ ರಾಮನಾಯಕ

ಹಾರಿ ಹನ್ನೇರಡಕ್ಕೆ ಜಿಗಿದಾ
ಅರಸ ನೋಡಿನಿವನ ಕಣ್ಣಾರಾ
ಅರಸ ಮಜ್ಜಿ ಹರಿಪವಾಗಿ
ಶಜಾರ ನಿನಗೆ ಸರಿಯಿಲ್ಲಪೆಂದು
ಯೇನ ಬೇಡತಿ ಬೇಡಂದ ರಣಸೂರಾ

ಹಾಗೇ ಶಿವನಗುತ್ತಿ ಅರಸರಿಂದ ಸೇನೆಯ ಸಹಾಯ ಕೇಳಲು ಪರೀಕ್ಷೆಗೆ ಅವನ ವೃತ್ತಿಯಾದ ಪುಂಡನನ್ನು ಅರಸನ ಸಮೃದ್ಧಿದಲ್ಲಿಯೇ ಎದುರಿಸಿಕೊಳ್ಳುತ್ತಾನೆ. ಅದನ್ನು ಲಾವಣಿಕಾರರ ಶಾಹಿರ ರಾಮರಾವ ಒತ್ತಿಸಿದ್ದಾನೆ. ಆ ಲಾವಣಿ:

ರಾಯಣ ರಣಸೂರಲ ಬಿಜ್ಜಿ
ನಗು ನಗುತ ನಡಕ ಸುತ್ತಿದ ಇಡ್ಡ ಬಿಜ್ಜಿ
ನಿಂತಾನೋ ಶಿವನಗುತ್ತಾವನ ಎದುರಾ
ಟನ್ ಟನ್ ಜಿಗಿದ ಬಗದ ಅಂತರಲಾಗಾ
ಕಣ್ಣ ಮಜ್ಜಿ ಕಣ್ಣ ತೆಗೆಯುವದರೊಳಗೆ ಶಿವನಗುತ್ತ
ಪುಂಡನ ಕಂಡ ಕಡಿಕ ಮಾಡಿ ಬಿಂಳೋ ರಾಯಾ

ಈ ಮೂಲಕ ಶಿವಗುತ್ತಿ ಅರಸರಿಂದ ಒಂದು ಸಾಮಿರ ದಂಡು ಸೈನಿಕರನ್ನು ಹೊಟ್ಟು ಕಳುಹಿಸುತ್ತಾನೆ.

ರಾಯಣನ ಬ್ರಿಟಿಷ್ ಕಬ್ಬೇರಿಗಳ ಮೇಲೆ ದಾಳಿ ಹಾಗೂ ಅತಿಕ್ರಮಣದಿಂದ ಬೇಸತ್ತು ರಾಯಣನನ್ನು ಬಂಧಿಸಲು ಕೆತ್ತಲ್ಪರು ಸಂಸ್ಥಾನಕ್ಕೆ ತನ್ನ ಮಗನ ದತ್ತಕವನ್ನು ನಿರಾಕರಿಸಿದಕ್ಕೆ ಅಸಮಾಧಾನದಲ್ಲಿದ್ದ ಕುದಾನಪುರದ ಪಾಟೀಲನಾದ ಲಿಂಗನಗೌಡನನ್ನು ಕಳುಹಿಸಿದರು. ಮಾಘ್ರೀದಾರ ಕೃಷ್ಣರಾವ್ ಅದನ್ನು ಕಂಡುಕೊಂಡಿದ್ದನು. ರಾಯಣನ ಬಂಧನಕ್ಕೆ ಸಹಾಯ ಕೇಳಿದನು. ಇವನ ಜೋತೆಗೆ ಯಂಕನಗೌಡನನ್ನು ಬೆಂಬಲಕ್ಕೆ ಕಳುಹಿಸಿದರು.⁵ ಇವರು ರಾಯಣನೊಂದಿಗೆ ಸೈಹದ ನಾಟಕವಾಡಿ ಹೋರಾಟಕ್ಕೆ ಬೆಂಬಲ ನೀಡಿದಂತೆ ದಾಳಿಗಳಲ್ಲಿ ಭಾಗವಹಿಸಿದರು. ಆದರೆ ಇಂತಹ ನಾಟಕೀಯ ಬೆಳವಣಿಗಳನ್ನು ರಾಯಣ ಗಮನಿಸಲಿಲ್ಲ. ರಾಯಣನನ್ನು ಬಂಧಿಸಿದ ರೀತಿಯನ್ನು ಸೋಕ್ಸ್ ಹೇಳುವಂತೆ, ರಾಯಣ ನದಿಯಲ್ಲಿ ಸಾನ ಮಾಡುತ್ತಿದ್ದ ವೇಳೆಯಲ್ಲಿ ಬಟ್ಟೆ ಹಾಗೂ ಶಸ್ತ್ರವನ್ನು ತೆಗೆದು ಹೋದಾಗ ಇಂತಹ ಸಮಯಕ್ಕೆ ಕಾಯುತ್ತಿದ್ದ ನೇಗಿನಹಾಳದ ಸನ್ನಿದಿ ಲಕ್ಷ್ಪಣ ನುಗ್ಗಿ ರಾಯಣನನ್ನು ಹಿಡಿದಾಗ, ಇನ್ನಿತರರು ಸುತ್ತುವರೆದು ಬಂಧಿಸಲಾಯಿತು. ತದನಂತರ ಧಾರವಾಡದ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿ ದಿಸೆಂಬರ್ 30.1830ರಂದು ನಂದಗಡದಲ್ಲಿ ನೇಣು ಹಾಕಲಾಯಿತು.

ರಾಯಣನ ಪ್ರತಿಭಟನೆಯಲ್ಲಿ ಮೇಲ್ಜ್ಞಾತಿಯ ಕುಲಕೋರ್ ಬಾಳಪ್ಪನ ಗಭ್ರ ಹಾಗೂ ಆಧಿಕಾರಶಾಹಿಯ ಆಸೆಯಿಂದ ಕುದಾನಪುರ ಪಾಟೀಲನಾದ ಲಿಂಗನಗೌಡನ ಹೋಸದಿಂದ ರಾಯಣನನ್ನು ಬಂಧಿಸಲಾಯಿತು. ಈ ರೀತಿಯಲ್ಲಿ ಹೋರಾಟವನ್ನು ಅಂತ್ಯಮಾಡಲಾಯಿತು. ಆದರೆ ರಾಯಣನ ಹೋರಾಟವನ್ನು ಮತ್ತು ಅಂತ್ಯವನ್ನು ದೃವಿಕರಿಸುವುದು ಹಾಗೂ ಜಾತಿಯ ಚೌಕಟ್ಟಿನಲ್ಲಿ ಆಚ್ಚರ್ಯುಕಾರವಾದ ಸಂಗತಿಯಾಗಿದೆ. ಇಂದಿಗೂ ರಾಯಣನ ಸಮಾಧಿಗೆ ಪೂಜೆ, ಜಾತ್ರೆಯನ್ನು ಮಾಡುವ ಕಾರ್ಯಗಳು ಸಂಗೊಳ್ಳಿ ಹಾಗೂ ಸುತ್ತಮುತ್ತಿನ ಗ್ರಾಮಗಳಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಲಾವಣಿಗಳಲ್ಲಿ ರಾಯಣನ ಅಂತ್ಯದ ಸಮಯದಲ್ಲಿ ದೇವಿಯ ದರ್ಶನ ಪಡೆಯದೇ ಕಾರ್ಯಾಚರಣೆಗೆ ಹೋದರಿಂದಲೇ ಆತನನ್ನು ಬಂಧಿಸಲಾಯಿತೆಂದು ಹೇಳಲಾಗಿದೆ. ಅದೇ ರೀತಿ ಬನಗಾಂವಿ(ಗೋಕಾಕ)ಯಲ್ಲಿರುವ ಕನ್ನಮೃನೆಂಬ ಗ್ರಾಮ ದೇವರಿಗೂ ಆತ ನಡೆದುಕೊಳ್ಳುತ್ತಿದ್ದನಂತೆ, ಇವರ ದರ್ಶನ ಮಾಡದೇ ಹೋದ ಕಾರಣ ಈ ಘಟನೆ ನಡೆಯಿತೆಂದು ಜನರ ನಂಬಿಕೆಯಾಗಿದೆ.

ಕ್ಷೇರಿ ಬಿಷಪ್ಪ ಖಿನಂವಿ ಕನ್ನಪ್ಪ
ಕರ್ಣ ಇರಲಪ್ಪ ರಾಯಣನ ಮ್ಯಾಲ //ನೀಲ//
ಬಂಗಾರದ ಗೋಲ //ನೀಲ// (ನೇಗಿನಹಾಳ 1999:214)

ಆದರೆ ರಾಯಣನನ್ನು ದೃವಿ ಮರುಷನಾಗಿ ಕಾಣುವ ಪರಿಪಾಠ ಇಂದು ನಡೆದುಬಂದಿದ್ದು ಒಂದು ಆಚ್ಚರ್ಯುಕಾರವಾದ ಸಂಗತಿಯಾಗಿದೆ. ಕೇವಲ ಸಾಂಸ್ಕೃತಿಕ ವ್ಯಕ್ತಿಯಾಗಿ ಕಾಣುವ ಬದಲು ಚಾರಿತ್ರಿಕ ವ್ಯಕ್ತಿಯಾಗಿ ರಾಯಣನನ್ನು ಒಳಗೊಂಡಿ ಕೆಲಸ ಜರಿತೆಯ ಕೃಷಿಯಲ್ಲಿ ನಡೆಯುತ್ತಿದೆ. 21ನೇ ಶತಮಾನದಲ್ಲಿ ರಾಯಣನ ಜಾತಿ ಐದೆಂಟಿಟಿಯನ್ನು ವಾಲ್ಯೇಕಿ ಮತ್ತು ಕುರುಬ ಜಾನಾಂಗದವರು ಜಾತಿಯ ಚೌಕಟ್ಟಿನಲ್ಲಿ ಸಂಪರ್ಫೆಗಳಾಗಿ ಬದಲಾಗಿವೆ. ಇದು ಮಾತ್ರವಲ್ಲದೇ, ರಾಜಕೀಯ ಐದೆಂಟಿಟಿಯಾಗಿ ಬಳಸಿಕೊಳ್ಳುವ

ಕಾರ್ಯ ಇಂದು ನಡೆಯುತ್ತಿದೆ. ಅಧ್ಯನಿಕ ಸಮಾಜದಲ್ಲಿ ಜಾತಿ ವರ್ಣಂಟಿಯಾಗಿ ಹಾಗೂ ಅಧಿಕಾರಕ್ಕಾಗಿ ಜಾತಿಗಳು ಹೊಸ ಪರಿವರ್ತನೆಯಾಗಿವೇ ಹೊರತು ಬೆಳೆದುಬಂದ ಹಾದಿ ಒಂದೇ ಆಗಿದೆ.

ಸ್ವಾತಂತ್ರ್ಯ ಹೋರಾಟದ ಮೊದಲ ಹೆಚ್ಚೆಯೊಂದು ಕಿರುತ್ತಿರುವೊಂದಿಗೆ ರಾಯಣನನ್ನು ಪ್ರಧಾನ ಪಾತ್ರವಾಗಿ ಗುರಿತಿಸಲಾಗಿದೆ. ಹೀಗೆ ಕನ್ನಡ, ಕನಾರಾಟಕ, ಭಾಷೆ ಹಾಗೂ ಗಡಿ ಸಮಸ್ಯೆಗಳಲ್ಲಿ ರಾಯಣನ ವರ್ಣಂಟಿಯನ್ನು ಪ್ರಧಾನವಾಗಿ ಗುರುತಿಸುವ ಹಾಗೂ ಬಳಸಿಕೊಳ್ಳುವ ವ್ಯವಹಾರಗಳು ಅಧ್ಯನಿಕ ಸಮಾಜದಲ್ಲಿ ನಡೆಯುತ್ತಿದೆ. ಇಷ್ಟೇ ಅಲ್ಲದೇ ಸಿನಿರಂಗದಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟಗಾರನಂತೆ, ಬ್ರಿಟಿಷರ ವಿರುದ್ಧ ಹೋರಾಡಿ ಕಿರುತ್ತಿರುವ ಹೋಟೆಯ ಮೇಲೆ ಕನ್ನಡದ ಭಾವುಟವನ್ನು ಹಾರಿಸುವ ಉಲ್ಲೇಖಗಳು ಬೌದ್ಧಿಕ ವಲಯದ ಚಿಂತನೆಗಳನ್ನು ಮಾತ್ರವೇ ಪ್ರಭಾವಿಸದೆ, ಜನಸಾಮಾನ್ಯರ ತಿಳಿವಳಿಕೆ ಹಾಗೂ ಹೋರಾಟಗಳಲ್ಲಿ ಭಾಗವಹಿಸುವಿಕೆಯಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ಹೀಗೆ ರಾಯಣನ ಹೋರಾಟವನ್ನು ವಿವಿಧ ಮಜಲುಗಳಲ್ಲಿ ಕಾಣಬಹುದಾಗಿದೆ.

ಕೋನೆಟಿಪ್ಪಣಿಗಳು

1. ಗುಹಾರವರು ಅವಿಲ ಭಾರತೀಯ ಮಟ್ಟದಲ್ಲಿ ನಡೆದ ರೈತಾರ್ಥಿ ಹಾಗೂ ಬುಡಕಟ್ಟಿ ಪ್ರತಿಭಟನೆಗಳನ್ನು 1783 ರಿಂದ 1900ರ ವರೆಗೆ ಕಾಲಘಟ್ಟದವರೆಗೂ ಪ್ರತಿಭಟನೆಯ ಪ್ರಾರ್ಥಮಿಕ ಅಂಶಗಳನ್ನು ವಿಶೇಷಿಸಿದ್ದಾರೆ. ಇವರು ಚರ್ಚಿಸಿರುವ ಅಂಶಗಳನ್ನು ರೈತ, ಬುಡಕಟ್ಟಿ ಅಥವಾ ಪ್ರತಿಭಟನೆಗಳಲ್ಲಿನ ಸಾಮುದಾಯಿಕ ಪ್ರಜ್ಞೆ ಹಾಗೂ ಅಧಿಕಾರಶಾಂತಿ ಆಡಳಿತದ ಬಗ್ಗೆ ಚರ್ಚಿಸಿದ್ದಾರೆ. ಇಂತಹ ಅಂಶಗಳು ಪ್ರತಿಭಟನೆಗಳಲ್ಲಿ ಕಂಡು ಬರುವ ತೀಕ್ಷ್ಣವಾದ ವಿಚಾರಗಳಾಗಿವೆ. ನೋಡಿ: ರಣಜಿತ್ ಗುಹಾ, 1983, ಎಲಿಮೆಂಟ್ ಆಸ್ಪರ್ಸ್ ಆಫ್ ಪ್ರೆಸೆಂಟ್ಸ್ ಇನ್ ಸಚ್ಯಾನ್ ಇನ್ ಕರ್ನಾಟಕಿನಲ್ಲಿ ಇಂಡಿಯಾ, ಆಕ್ರೋಫ್ರೆಂಟ್ ಯೂನಿವರ್ಸಿಟಿ ಪ್ರೈಸ್, ಡೆಲ್ಲಿ.
2. ಪ್ರತಿಭಟನೆಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ರೈತರ ಜೀವಂತವಿರುವ ಶಕ್ತಿ ಲಾವಣೀಗಳಲ್ಲಿ ಕಾಣಬಹುದು. ರಾಯಣನ ಹೋರಾಟದಲ್ಲಿ ಸಹ ರೈತರು ಹಾಗೂ ಪ್ರತಿಭಟನೆಯ ವಿಶೇಷಣೆಯು ಲಾವಣೀಗಳಲ್ಲಿ ಕಾಣಬಹುದು. ನೋಡಿ: ವಿಜಯ್ ಪೂಜಾ ತಂಬಂಡ. (2017). ವರ್ಗದಿಂದ ಸಂಸ್ಕೃತಿದರ್ಶಿಗೆ ಸಭಾಪ್ರಾರ್ಥಿ ಅಧ್ಯಯನ. ಮಾಸ್ಕ್ಸ್‌ಸ್ಟ್ ಮತ್ತು ಮಾಸ್ಕ್ಸ್‌ಸ್ವೇತರ ವಿಮರ್ಶೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
3. ಶರ್ಮ ತಿ.ತಾ. (1957). ಕನಾರಾಟಕದ ಸ್ವಾತಂತ್ರ್ಯ ಸಂಗ್ರಹ. ಪುಟ.64.
4. ವಸಾಹಲಶಾಂತಿ ಆಡಳಿತವ್ಯವಸ್ಥೆಯ ವಿರೋಧ ಪ್ರತಿಭಟಸಿದ ರಾಯಣ ಕಿರುತ್ತಿರು ಪತನ ನಂತರದಲ್ಲಿ ರೈತಾರ್ಥಿ ಸಮುದಾಯದ ಬೆಂಬಲದೊಂದಿಗೆ ಪ್ರತಿಭಟಸಿದ ರೀತಿಯು ರಾಷ್ಟ್ರೀಯವಾದಿ, ಕಿರುತ್ತಿರು ಪರ ಜರಿತ್ತಿಗಿಂತ ಭಿನ್ನವಾಗಿದೆ ಎಂದು ಹೇಳಬಹುದು.
5. ಸ್ವಾಧೀಮಾನದ ಹೋರಾಟದ ನಾಯಕತ್ವವಿಸಿದ ವ್ಯಕ್ತಿಯನ್ನು ಬ್ರಿಟಿಷರು ದಂಗೆಕೊರರು, ಕಿರಿಸಿನಲ್ಲಾಗಳಿಂದು ಉಲ್ಲೇಖಿಸಿದ್ದಾರೆ. ರಾಯಣನ ಪ್ರತಿಭಟನೆಯಲ್ಲಿ ಇದೆ ರೀತಿ ಉಲ್ಲೇಖಿಸಿದೆ. ದೇಶೀಯ ಗಣ್ಯವರ್ಗದ ನಿಯೋಗಿಗಳಲ್ಲಿ ಇರುವ ಅಧಿಕಾರಿಗಳು ಪ್ರತಿಭಟನೆಗಳನ್ನು ನಿಯಂತ್ರಿಸುವ, ದಮನ ಮಾಡುವ ಕಾರ್ಯಗಳಲ್ಲಿ ಪ್ರಧಾನವಾದ ಪಾತ್ರವಹಿಸುತ್ತಾರೆ.

ಪರಾಮರ್ಶನ ಗ್ರಂಥಗಳು

- ಚೆನ್ನವೀರ ಕೊವಿ (ಸಂ.). (1976). ಸೆಕ್ಟ್‌ರಿಯ ನಾಡಿನ ಇತಿಹಾಸ ಮತ್ತು ಸಂಸ್ಕೃತಿ (ಆರು ಉಪನ್ಯಾಸಗಳು). ಕನ್ನಡಕ ವಿಶ್ವವಿದ್ಯಾಲಯ, ಧಾರವಾಡ.
- ಕೃತನಹಳ್ಳಿ ರಾಮಣ್ಣ. (1991). ಫ್ಲೈಚರ್ ಸಂಗ್ರಹಿಸಿದ ಲಾವಣಿಗಳು. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
- ರಣಜಿತ್ ಗುಹಾ. (1983). ಎಲಿಮೆಂಟ್ ಆಸ್ಕೆಸ್ ಆಫ್ ಪೆಸೆಂಟ್ ಇನ್‌ಸಿಜೆನ್‌ನಿ ಇನ್‌ ಕಲೋನಿಯಲ್ಲಾ ಇಂಡಿಯಾ. ಆರ್ಕಫರ್ಡ್ ಯೂನಿವರ್ಸಿಟಿ ಪ್ರೈಸ್.
- ರಾಜಪ್ಪ ಬಿ.ಎಸ್. (1973). ಬೆಳಗಾವಿ ಜಿಲ್ಲೆಯ ಲಾವಣಿಗಳು. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
- ಸಣ್ಣಕ್ಕಿ ನಿಂಗಣ್ಣ. (1975). ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 150ನೆಯ ವಿಜಯೋತ್ಸವ ಸಮಿತಿ. ಬೆಳಗಾವಿ.
- ಸಾಕಿ. (2004). ಮೇಕೆಂಗ್ ಹಿಸ್ಟರಿ: ಕನ್ನಡಕ ಹೀರಲ್ ಆಂಡ್ ದೇರ್ ಪಾಸ್: ಸಂಪುಟ-2. ವಿಮುಕ್ತಿ ಪ್ರಕಾಶನ, ಬೆಂಗಳೂರು.
- ಶರ್ಮ ತಿ.ತಾ. (1957). ಕನ್ನಡಕದ ಸ್ವಾತಂತ್ರ್ಯ ಸಂಗ್ರಹ. ಮೈಸೂರು ಸಂಸ್ಥಾನದ ಸರಕಾರ.
- ಸೂರ್ಯನಾಥ್ ಕಾಮತ್. (1995). ಸಂಗೊಳ್ಳಿ ರಾಯಣ್ಣ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.
- ನೇಗಿನಹಾಳ ಎಂ.ಬಿ. (1999). ನೇಗಿನಹಾಳ ಪ್ರಬಂಧಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ವೀರೇಶ ಬಡಿಗೇರ. (2008). ಸಂಗೊಳ್ಳಿ ರಾಯಣ್ಣ: ಬದುಕು ಹಾಗೂ ಹೋರಾಟದ ಕಥನ. ಜರಿತ್ ಅಧ್ಯಯನ. 3(2).
- ವೀರೇಶ ಬಡಿಗೇರ. (2000). ಹಳೆಯ ಲಾವಣಿಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.